

d a c, a a c, a a (, c), a da, a dadbac a. **,** d**,**b a), ada, aa a d a a ab d,ca, ,4, ,c, • ba a, c b, a ab 🥋 d b a ca a a a /c << / c d a c .. F .. 4 . . c .. c .. c ... , . a ca, a c., Fca a a ., , a. aca, ,add d,a,

. 0


7

$oldsymbol{T}_{i,i}$ $oldsymbol{F}$ $oldsymbol{B}_{i}$ $oldsymbol{F}_{i,j}$ $oldsymbol{F}$ $oldsymbol{M}_{i,j}$ $oldsymbol{F}_{i}$

I d ba adaa, c d accad
a aa, d.Rb c-bad
a aa, c a SPE, LPME, a dLLE a b
cb ad, ca, adba, c baa,
S,d-a, c/ac (SPME) a db A ad
Pa / 1990. SPME a ac, c c, b, a
c c a, ad/ac,
d'adaa, c d a adaa, a, /c
accac, d a ca, ad dcd, a.
a c c a ad aa, ad
a, a d b SPME.

(DME)

I d ba adaa, c d accad d d C-bad a da, c c a SPE, LPME, a d LLE a b c b a d, c a d b a c b a a . .



ÁÙ@[¸•k@^k•æ {]|^k] i^]æiæi[}k (^@[å•k-[ikāii^&kii { {^\•i[}Ē•i}*|^kāi[]k microextraction and head space-single drop micro extraction.

(B ME)

C . . .

a d a, act, c c, ca, c a d, a, a.

- Ó^~¡^!ÅÖtÄ Yææ|^}kRkÇG€€ÎDMV@^åå^,}åi[]Å[-kæ}^{imal of the blood hemoglobin concentration?kÓ|[]akF∈ÏklFÏIÏĒFÏÍ€tÅ

- 3. WÜHÖ^]ælc{^}c|_AP^æ|c@læ}åAP~{æ}HÜ^!çi&^•ElÇ}ÉåÉDÉHÓ|[[åkc^•c•lÉhà|[[ákc^•c•Éh
 Þæci[}æ|AP^ælchŠ*]*hæ}åHÓ|[[åhQ}•cic*crÉ
- ÏÈÁ Sæ¦æ\[&@~\ÁÔÖÈÁP^••ÁÙŸĖÁT[[¦c@^
- 5. Y [|ÁPWÉÁŠæ}*ÁYÉÁZæ}ā^iÁÜÁÇFJÌIDÁŒ|\æ|i}^Á®æ^{æci}ÁÖÉſĨÍÉÁæÁ}^¸Ác[|Á-[iÁ the determination of haemoglobin as an alternative to the cyanhaemiglobin { ^c@ [āÉÆÉÁÜÉÁÜœ}àæiāi*æci[}Á[-Ác@^Á { ^c@ [āÁ*•â}*Á]*i^Á&@|[i[@æ^{áìÈ Clin Chim Œ&æÆFHĨKÁJÍĒF€IÉÁ
- ບໍ@æ@ÁXÓĖÁÜ@æ@ÁÓÜĖÁÚ ` ˈæ jà\ÁÕXÁĢG€FFDÆE valuation of non cyanide methods for hemoglobin estimation.Á) ååæ jÀRÁÚæv@ [|Á⊤i& lÁ Í IÁÍ Î I ĒÏ Î Î Ì Ē